

ಸಾಕ್ಷಿಯನ್ನು ಇಂದು ದಿ: 05.12.2025 ರಂದು ಕರೆಯಿಸಿ

ಪ್ರಮಾಣವಚನ ಬೋಧಿಸಲಾಯಿತು.

ಮುಂದುವರೆದ ಮುಖ್ಯ ವಿಚಾರಣೆ: ಶ್ರೀ ಎಚ್.ಬಿ.ಎಸ್., ವಕೀಲರಿಂದ
ಅರ್ಜಿದಾರರ ಪರವಾಗಿ.

ನಾನು ಈ ದಿನ ಈ ಕೆಳಕಂಡ ದಾಖಲೆಗಳನ್ನು ಹಾಜರುಪಡಿಸಿದ್ದೇನೆ.

ರಸಗೊಬ್ಬರ ಮಾರಾಟ ಮಾಡಲಿಕ್ಕೆ ಪಡೆದುಕೊಂಡ ಲೈಸೆನ್ಸನ ನೆಟ್ ಪ್ರತಿಯನ್ನು ಹಾಜರುಪಡಿಸಿದ್ದು, ಅದನ್ನು ನಿ.ಪಿ.39 ಎಂದು ಗುರುತಿಸಲಾಯಿತು.

ಫಾರ್ಮ ಎ-2 ಅಕನಾಲೆಡ್ಜಮೆಂಟ್ ನೆಟ್ ಪ್ರತಿಯನ್ನು ನಿ.ಪಿ.40 ಎಂದು ಗುರುತಿಸಲಾಯಿತು.

ಕೃಷಿ ಇಲಾಖೆಯವರು ನೀಡಿರುವ ಫಾರ್ಮ ನಂ.3 ಲೈಸೆನ್ಸನ ನೆಟ್ ಪ್ರತಿಯನ್ನು ನಿ.ಪಿ.41 ಎಂದು ಗುರುತಿಸಲಾಯಿತು.

ದಿನಾಂಕ 31.03.2024ರ ಬ್ಯಾಲನ್ಸ್ ಶೀಟಿನ ನೆಟ್ ಪ್ರತಿಯನ್ನು ನಿ.ಪಿ.42 ಎಂದು ಗುರುತಿಸಲಾಯಿತು.

ಅಸೆಸಮೆಂಟ್ ಇಯರ್ 2024-25ರ ಸಾಲಿಗೆ ಸಂಬಂಧಪಟ್ಟ ಆದಾಯ ತೆರಿಗೆಯ ರಿಟರ್ನ್ ಸ್ವೀಕೃತಿಯ ನೆಟ್ ಪ್ರತಿಯನ್ನು ನಿ.ಪಿ.43 ಎಂದು ಗುರುತಿಸಲಾಯಿತು.

ದಿನಾಂಕ 31.03.2024ರ ಪ್ರಾಫಿಟ್ ಮತ್ತು ಲಾಸ್ ಖಾತೆಯ ನೆಟ್ ಪ್ರತಿಯನ್ನು ನಿ.ಪಿ.44 ಎಂದು ಗುರುತಿಸಲಾಯಿತು.

ದಿನಾಂಕ 31.03.2023ರ ಬ್ಯಾಲನ್ಸ್ ಶೀಟಿನ ನೆಟ್ ಪ್ರತಿಯನ್ನು ನಿ.ಪಿ.45 ಎಂದು ಗುರುತಿಸಲಾಯಿತು.

ಅಸೆಸಮೆಂಟ್ ಇಯರ್ 2023-24ರ ಸಾಲಿಗೆ ಸಂಬಂಧಪಟ್ಟ ಆದಾಯ ತೆರಿಗೆಯ ರಿಟರ್ನ್ ಸ್ವೀಕೃತಿಯ ನೆಟ್ ಪ್ರತಿಯನ್ನು ನಿ.ಪಿ.46 ಎಂದು ಗುರುತಿಸಲಾಯಿತು.

ದಿನಾಂಕ 31.03.2023ರ ಪ್ರಾಫಿಟ್ ಮತ್ತು ಲಾಸ್ ಖಾತೆಯ ನೆಟ್ ಪ್ರತಿಯನ್ನು ನಿ.ಪಿ.47 ಎಂದು ಗುರುತಿಸಲಾಯಿತು.

(ಈ ಹಂತದಲ್ಲಿ ಅರ್ಜಿದಾರರ ಪರ ವಕೀಲರು ಕಲಂ 65(ಬಿ) ಭಾರತೀಯ ಸಾಕ್ಷ್ಯ ಅಧಿನಿಯಮದ ಪ್ರಮಾಣಪತ್ರವನ್ನು ಹಾಜರುಪಡಿಸಲು ಸಮಯ ಕೋರಿರುತ್ತಾರೆ. ಕಾರಣ ಮುಂದುವರೆದ ಮುಖ್ಯ ವಿಚಾರಣೆಯನ್ನು ಮುಂದಿನ ದಿನಾಂಕಕ್ಕೆ ಮುಂದೂಡಲಾಯಿತು).

(ತೆರೆದ ನ್ಯಾಯಾಲಯದಲ್ಲಿ ನನ್ನ ಹೇಳಿಕೆ ಮೇರೆಗೆ ಬೆರಳಚ್ಚು ಮಾಡಲಾಯಿತು).

ಓ ಹೇ ಕೇ ಸರಿ ಇದೆ,

4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮತ್ತು
ಸದಸ್ಯರು ಎಂ.ಎ.ಸಿ.ಟಿ. ನಂ.13, ವಿಜಯಪುರ